



February 6, 2025

The Secretary  
Corporate Relationship Dept.  
The Bombay Stock Exchange  
Rotunda Building  
Phiroze Jeejeebhoy Towers  
Dalal Street, Mumbai – 400 001

The Secretary  
National Stock Exchange of India  
Limited  
Exchange Plaza,  
Bandra Kurla Complex  
Mumbai – 400 051

Dear Sir,

**Sub: Newspaper advertisement on Financial Results- Reg.**

Pursuant to Regulation 47 of the SEBI (Listing Obligations and Disclosure Requirements) Regulations, 2015, we herewith enclosed copies of newspaper advertisement published in Business line and Samyuktha Karnataka on 6 February 2025 on Financial Results for the quarter ended 31 December 2024.

Thanking you,

Yours truly,  
For Page Industries Limited

Murugesh C  
Company Secretary

Encl: as above



**PAGE INDUSTRIES LIMITED**

**Head Office :** 3rd Floor, Umiya Business Bay-Tower-1, Cessna Business Park, Varthur Hobli, Outer Ring Road, Bengaluru - 560 103. Ph: 91-80-4946 4646.

**Corporate & Registered Office :** 7th Floor, Umiya Business Bay-Tower-1, Cessna Business Park, Varthur Hobli, Outer Ring Road, Bengaluru - 560 103.  
Ph: 91-80-4945 4545 | [www.jockeyindia.com](http://www.jockeyindia.com) | [info@jockeyindia.com](mailto:info@jockeyindia.com) | CIN # L18101KA1994PLC016554

# 'Duty exemption on scrap of 12 critical minerals to give finished goods manufacture a boost'

**ECONOMY DRIVER.** Policy on recovery of minerals from tailings will include liberalising economic extraction from secondary sources

bl.interview

**Abhishek Law**  
New Delhi

Full exemption of duty on waste and scrap of 12 critical minerals that include cobalt powder and waste, the scrap of lithium-ion battery, and so forth, proposed in the Budget, will help secure the availability of these minerals domestically, and ensure manufacturing of finished goods in India for clean energy, electronics, agriculture, defence and other important industries, says G Kishan Reddy, Union Minister for Mines. Reddy spoke about India's mineral security programme and how the Budget boosts it, the upcoming tailings policy and other mining reforms.

*Edited excerpts:*

**Budget 2025-26 speaks of push for critical mineral security. What are your comments?**  
Critical minerals are classified as those essential for economic development and national security. The lack of availability of these minerals in the country and concentration of extraction or processing in a few geographical locations may lead to supply chain vulnerabilities and even disruptions. In all, 24 minerals have been listed as critical. In the July 2024, that is Budget (2024-25), customs duty on 25 critical minerals that are not domestically

available was exempted and Basic Customs Duties (BCD) was reduced for two minerals. The National Critical Mineral Mission announced last year got approved by the Cabinet with a proposed expenditure of ₹16,300 crore, till 2030-31.

In this year's Budget, following up on the approval of the Mission, the Government has fully-exempted duty on waste and scrap of 12 critical minerals, cobalt powder and waste, the scrap of lithium-ion battery. This will help secure the availability of these minerals domestically, push manufacturing of finished goods in India for clean energy, electronics, agriculture, defence and other important industries.

It also strengthens the circular economy and promotes the recycling industry and shall provide jobs for youth.

**Any further push towards critical mineral security?**  
The National Critical Mineral Mission aims to secure a long-term sustainable supply of critical minerals and strengthen mineral value chains encompassing all stages from mineral exploration, mining to beneficiation, processing, and recovery from end-of-life products. Apart from the approved ₹16,300-crore expenditure, out of which ₹2,600 crore will be budgetary support, an additional ₹18,000 crore investment is expected by PSUs, among others. The Ministry of Mines is also act-

The tailings policy shall try to incorporate funding mechanisms that can support the establishment and scaling up of existing and new recovery facilities

**G KISHAN REDDY**  
Union Minister of Mines



ively participating in multi-lateral platforms such as the Minerals Security Partnership and the Indo-Pacific Economic Framework, to strengthen critical mineral supply chains.

Through Khanij Bidesh India Ltd (KABIL), a JV, the Ministry is securing critical minerals from overseas sources, collaborating with resource-rich countries such as Australia and Argentina.

The Mission will further drive these efforts by fostering bilateral and multilateral partnerships through strategic trade agreements and international collaboration.

In an endeavour to achieve the objectives of NCMM fully, if required in future, we may again approach the Union Cabinet or the Parliament for necessary approvals (additional funds).

**The Budget mentioned a tailings policy in the works. Can you share details?**  
Mining operations and coal-

based plant management generate significant quantities of waste, including mine tailings, residues, slags, coal fly ash, and flue gas, which are often rich in valuable critical minerals.

Mine tailings, the fine-grained material left after mineral beneficiation and processing of the primary raw material, contain critical minerals such as cobalt, nickel, vanadium, gallium, indium, and rare earth elements.

Recovery of critical minerals from wastes offer some major advantages, if successfully operationalised.

The cost of critical minerals recovery may be significantly reduced as the materials have already been mined and processed to some extent.

This will also reduce the overall waste generation of the ongoing metal extraction operations.

India already has an established mining industry which has a strong presence in base

metals including iron, aluminium, copper, zinc, lead and tin. These generate significant mining waste.

So, India can address a portion of its critical mineral needs while reducing the environmental impact through a policy on the recovery of critical minerals from secondary sources, including tailings.

**How does the tailings policy work?**

A policy on the recovery of critical minerals from secondary sources, including tailings, will include liberalising the legal regime for the economic extraction of critical minerals from secondary sources such as coal fly ash, metallurgical slags, mine tailings, and so on.

It will encourage R&D for extraction of various critical minerals found from secondary sources.

The policy shall also try to incorporate funding mechanisms (grants, subsidies, tax benefits and such) that can support the establishment and scaling up of existing and new recovery facilities by leveraging the National Critical Minerals Mission.

**Will it incentivise miners?**

Extraction of critical minerals from dumps/tailings is capital intensive, and volume is much less. To facilitate extraction of such critical minerals, we want to incentivise miners.

Accordingly, proposal for

# 'Incentive needed for UPI players to broaden coverage'

**Piyush Shukla**  
Mumbai



Financial services players have invested significantly over the past years to propel the growth of Unified Payments Interface (UPI) ecosystem, and to ensure lower UPI transaction failure rate; however, there needs to be some form of economic incentive for such players to further broaden the coverage of UPI among more users, National Payments Corporation of India (NPCI) CEO Dilip Asbe said at the Bharat Fintech Summit on Wednesday.

Currently, there is no merchant discount rate (MDR) on UPI transactions, leading to no revenue for players investing in the technology. "There has to be economic incentive for the ecosystem to invest and grow. Today, UPI must have crossed 17 billion transactions a month; I think as a country we have potential to cross 100-150 billion transactions," Asbe said.

"So how do we grow now? If we have to bring in 300-400 million people who are not really digital savvy - if you want them to come to digital platforms - there has to be some incentivisation. When UPI started, there were players giving some incentives, so I think some of the practices would be required to expand the new segment; similarly on the merchant side, it goes without saying," he said.

Asbe said the NPCI, along with industry forums, has been working with the regulator and government to assess creating some reasonable economic incentives for

the market to expand further. "I believe we should see some progress on that front. I don't know when exactly, but we are in constant touch with policymakers to review the situation," he said.

**ONBOARDING MILLIONS**

Asbe said there are massive efforts required to bring millions of new, less digital savvy customers, on the UPI ecosystem. "About 400-500 million people, if you want to bring them back to digital payments, there is a different level of efforts required. This population will be more vulnerable in terms of education and awareness; so massive efforts are required," he said.

Today, 95 per cent online frauds are initiated by consumers, and ecosystem participants must invest in creating awareness about such frauds. On its part, the NPCI and the Reserve Bank of India (RBI) are running various awareness programmes in collaborations with prominent personalities, he said.

Further, industry players must also use new-age tech to identify potential cyber security risks. The country's legal system must also evolve to ensure that fraudulent activities are penalised at appropriate level.

# 'Danny' Gaekwad to seek help of Trump regime in Religare bid

**KR Srivats**  
New Delhi



Miffed by what he called the lack of response from Indian regulatory authorities, Florida-based businessman 'Danny' Gaekwad plans to escalate his concerns to the Trump administration, seeking intervention for "fair treatment" as a US investor.

Gaekwad had recently expressed interest in making a competing bid for a controlling stake (55 per cent) in Religare Enterprises and sought SEBI nod to exempt him from timelines related conditions in the Takeover code.

As a US investor, "feels ignored and unfairly treated despite fulfilling all regulatory requirements".

"I am planning to get my senators involved. This is not fair. I am left with no choice. I am going to ask for fairness and justice from Florida Senator Rick Scott and the Trump administration," Gaekwad told *businessline*.

Gaekwad, who has made multiple attempts to engage

with Indian regulators, said he has not received any response from the Securities and Exchange Board of India (SEBI) or the Reserve Bank of India (RBI) regarding his interest in acquiring a controlling stake in Religare Enterprises.

**LACK OF RESPONSE**  
"I have not received any response from SEBI or RBI. My frustration is growing, and the game is on."

"My next step is to go to my country (the US) and ask them to help me," he said.

Gaekwad emphasised that he has complied with all regulatory requirements and yet is not being treated fairly. "I

am not getting fair treatment from Indian authorities despite fulfilling the requirements," he added.

**BID FOR RELIGARE**  
Gaekwad detailed the obstacles he faced while trying to make his bid for Religare Enterprises, a diversified financial services company in India.

"First, they said my application was not legitimate because there was no merchant banker or escrow account. I then conformed to all their requirements, refilled the request, opened an escrow account, and appointed a merchant banker. Even after fulfilling these conditions, I have received no response, which is extremely frustrating," he explained.

He further stated that he plans to involve US lawmakers in raising questions about his treatment. "I will get congressmen and senators to ask why I was being mishandled. I am not getting fair treatment from Indian authorities, and I will not let this go unchallenged," Gaekwad asserted.

# Dhanlaxmi Bank Q3 net surges to ₹19.85 crore

**Our Bureau**  
Kochi

Thrissur-based Dhanlaxmi Bank registered a net profit of ₹19.85 crore in Q3 of FY25 against ₹3.05 crore for the same period last fiscal.

Operating profit for the period was ₹26.58 crore against ₹11.16 crore for the same period in last financial year.

The bank's total business reached ₹26,443 crore as of December 31, 2024, up from ₹24,654 crore, registering 7.26 per cent growth.

Total deposits increased to ₹15,068 crore from ₹14,340 crore, up 5.08 per cent. CASA deposits increased to ₹4,602 crore from ₹4,460 crore.

Ajith Kumar KK, Managing Director and CEO, said, "The results are encouraging, and the bank could achieve progress in all fundamental indicators. We remain committed to maintaining positive momentum."

# Demand growing for cloud infra from unicorn start-ups: Oracle

**Vallari Sanzgiri**  
Mumbai



After banking and finance sectors, Oracle India said it has observed a demand for cloud services from unicorns like Swiggy, Flipkart and Oyo, said Shailesh Singla, Vice-President, Cloud Applications, Oracle India.

In earlier conversations with cloud service providers, *businessline* learnt companies are slow to moving on to new technologies such as cloud data services compared to consumers who have moved on from hard drives to the cloud.

However, officials from Oracle India said on Wednesday they are noticing growing demand in India for cloud offerings, most recently with unicorn start-ups.

"Unicorns are a great area for us, and we are partnering with them to provide scalability and security. It's becoming

**PAIN POINTS.** 'CXOs focus on cost optimisation, improved productivity' GETTY IMAGES/ISTOCKPHOTO

ing a hub for us," said Singla. Prior to the CloudWorld Tour Mumbai, company leaders spoke about the demand for Oracle Cloud services in India.

**COST OPTIMISATION**

On the growing migration to cloud services, Premalakhmi PR, Vice-President, Technology Cloud at Oracle India, said there are two pain

points that CXOs focus on: cost optimisation and improved productivity.

"From a cost standpoint, price, performance, and security matter. We are able to help customers achieve an optimised cost of migration by bringing in our cloud, both from a performance standpoint and a price standpoint. From our pricing compared to what the industry is

'We are able to help customers achieve an optimised cost of migration from performance and price standpoints'

seeing today, we are definitely on the lower side. So, that optimises their overall cloud transformation journey," said Premalakhmi.

Oracle announced the expansion of NetSuite, an American cloud-based software company, to expand its footprint of data centres around the world.

NetSuite will open data centres for the first time in India, in Mumbai and Hyderabad. The move will help India-based customers reduce cross-border data transfers. It will provide disaster recovery services while helping geographical data storage.

**MUTHOOT HOUSING FINANCE COMPANY LIMITED**  
CIN: U65922KL2010PLC025624  
Registered Office: Muthoot Centre, TC No 14/ 2074-7, Muthoot Centre, Punnem Road, Thiruvananthapuram, Kerala - 695 035  
Tel: +91 471 4911550; Email: sumesh.s@muthoot.com; Website: www.muthoothousing.com

**EXTRACT OF UNAUDITED FINANCIAL RESULTS FOR THE QUARTER & NINE MONTHS ENDED DECEMBER 31, 2024**  
(All amounts are in INR Lakhs, unless otherwise stated)

Particulars	Quarter ended		Year ended
	Dec 31, 2024 (Unaudited)	Dec 31, 2023 (Unaudited)	Mar 31, 2024 (Audited)
1 Total Income from Operations	10,061.59	7,668.31	29,272.82
2 Net Profit / (Loss) for the period (before Tax, Exceptional and/or Extraordinary items)	1,192.15	1,214.75	4,670.31
3 Net Profit/(Loss) for the period before Tax (after Exceptional and/or Extraordinary items)	893.92	909.06	3,472.61
4 Net Profit / (Loss) for the period after tax (after Exceptional and/or Extraordinary items)	893.92	909.06	3,472.61
5 Total Comprehensive Income for the period (Comprising Profit / (Loss) for the period (after tax) and Other Comprehensive Income (after tax))	893.92	909.06	3,450.72
6 Paid up Equity Share Capital (Face value of Rs. 10/- each)	8,160.62	7,781.84	7,781.84
7 Reserves (excluding revaluation reserve)	-	-	24,489.97
8 Securities Premium Account	13,492.11	11,370.90	11,370.90
9 Net worth	37,458.68	31,400.38	32,271.81
10 Paid Up Debt Capital / Outstanding Debt	208,913.50	164,745.89	182,060.69
11 Outstanding Redeemable Preference Shares	-	-	-
12 Debt Equity Ratio	5.47	5.02	5.77
13 Earnings Per Share (of Rs. 10/- each) - not annualized for the quarters:			
1. Basic (in Rs.)	1.11	1.19	4.63
2. Diluted (in Rs.)	1.11	1.11	4.60
14 Capital Redemption Reserve	NA	NA	NA
15 Debenture Redemption Reserve	NA	NA	NA
16 Debt Service Coverage Ratio	NA	NA	NA
17 Interest Service Coverage Ratio	NA	NA	NA

Note: (a) The above is an extract of the detailed format of Unaudited Financial Results filed with the BSE Limited under Regulation 52 of the SEBI (Listing Obligations and Disclosure Requirements) Regulations, 2015. The full format of the Unaudited Financial Results are available on the website of BSE Limited (www.bseindia.com) where the Securities of the Company are listed and the website of the Company at www.muthoothousing.com.  
(b) For the other line items referred in Regulation 52(4) of the SEBI (Listing Obligations and Disclosure Requirements) Regulations, 2015, pertinent disclosures have been made to BSE Limited and can be accessed at www.bseindia.com.

By and on behalf of the Board of Directors  
For Muthoot Housing Finance Company Limited

Sd/-  
Suzannah Muthoot  
Whole Time Director  
(DIN : 09792874)

Place: Kochi  
Date: February 05, 2025

**PAGE INDUSTRIES LIMITED**  
Registered Office: 7th Floor, Umiya Business Bay-Tower-1, Cessna Business Park, Varthur Hobli, Outer Ring Road, Bengaluru - 560 103. Ph: 080 - 4945 4545.  
www.jockey.in | info@jockeyindia.com | CIN#: L18101KA1994PLC016554

**Extract of Standalone Unaudited Financial Results for the Quarter and Nine Months ended December 31, 2024** (₹ in lakhs)

Particulars	3 Months ended 31.12.2024	Preceding 3 Months ended 30.09.2024	Corresponding 3 months ended 31.12.2023	Nine months period ended 31.12.2024	Nine months period ended 31.12.2023	Year ended 31.03.2024
Total income from operations	1,31,305.10	1,24,627.04	1,22,555.01	3,83,683.93	3,57,675.32	4,56,923.10
Net Profit / (Loss) for the period before Tax	27,496.62	26,247.26	20,208.40	75,990.16	61,147.20	75,650.04
Net Profit / (Loss) for the period after tax	20,465.50	19,525.93	15,235.09	56,513.69	46,099.02	56,919.32
Total Comprehensive Income for the period (Comprising Profit / (Loss) for the period (after tax) and Other Comprehensive Income (after tax))	20,229.69	19,483.42	15,392.19	56,389.46	46,339.55	57,164.99
Equity Share Capital	1,115.39	1,115.39	1,115.39	1,115.39	1,115.39	1,115.39
Other equity						1,58,577.37
Earnings Per Share (Face value of ₹10/- each) (for continuing and discontinued operations) -						
a) Basic (₹)	183.48	175.06	136.59	506.67	413.30	510.31
b) Diluted (₹)	183.48	175.06	136.59	506.67	413.30	510.31

Note:  
1 The above is an extract of the detailed format of Quarterly Unaudited Ind AS Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Financial Results are available on the websites of the National Stock Exchange of India Limited (www.nseindia.com), BSE Limited (www.bseindia.com) and on the Company's website (www.pageind.com). The same can be accessed by scanning the QR code provided below.  
2 The detailed financial results and this extract were reviewed by the Audit Committee and approved at the meeting of the Board of Directors of the Company at the meeting held on 05th February 2025.

Place : Bengaluru, India  
Dated : 05<sup>th</sup> February , 2025

For Page Industries Limited  
sd/- V S Ganesh  
Managing Director  
DIN No.: 07822261

ಚುಟುಕು ಸುದ್ದಿ

ಮಾಲಿನ್ಯನಿಯಂತ್ರಣ ಮಂಡಳಿಗೆ ಅಧ್ಯಕ್ಷರಾಗಿ ನರೇಂದ್ರಸ್ವಾಮಿ

ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ನರೇಂದ್ರಸ್ವಾಮಿ ನೇಮಕ ಮಾಡಲಾಗಿದೆ.

ಪುಸ್ತಕ ಮೇಳ: ಪ್ರಕಾಶಕರು, ಮಾರಾಟಗಾರರಿಂದ ಅರ್ಜಿ

ಬೆಂಗಳೂರು: ಕರ್ನಾಟಕ ವಿಧಾನಸಭೆ ಸಚಿವಾಲಯದಿಂದ ಪ್ರಥಮ ಬಾರಿಗೆ ನಾಡಿನ ಜನತೆಗೆ ಅತಿ ಅಮೂಲ್ಯವಾದ ಪುಸ್ತಕಗಳನ್ನು ಮಿಕ್ಕಿಸಲು ಮತ್ತು ಖರೀದಿಸಲು ಕರ್ನಾಟಕ ವಿಧಾನಸಭಾ ಸಚಿವಾಲಯದ ವತಿಯಿಂದ ಫೆ.27 ರಿಂದ ಮು.3ರವರೆಗೆ ವಿಧಾನಸಭಾಧನ ಅಧಿಕಾರದಲ್ಲಿ ಪ್ರಕೃತ ಮೇಳ ಮೆಮ್ಮಿಕೊಳ್ಳಲಾಗಿದೆ.

ಈ ಪುಸ್ತಕಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ನಾಡಿನ ಪ್ರಕಾಶಕರು, ಮಾರಾಟಗಾರರು ನಿಗದಿತ ಅರ್ಜಿ ನಮೂನೆಯನ್ನು ಮುಖ್ಯ ಗ್ರಂಥಾಲಯಕ್ಕೆ ಸಲ್ಲಿಸುವುದು.

ಪಾಲಕರು, ಕರ್ನಾಟಕ ವಿಧಾನ ಸಭೆ ಸಚಿವಾಲಯ, ವಿಧಾನಸಭಾಧನ, ಬೆಂಗಳೂರು, ಇವರಿಂದ ಅಥವಾ ವಿಧಾನಸಭೆ ಸಚಿವಾಲಯದ ವೆಬ್ ಸೈಟ್‌ನಲ್ಲಿ ಅಂದರೆ www.kla.kar.nic.in ನಲ್ಲಿ ಉಚಿತವಾಗಿ ಪಡೆಯಬಹುದಾಗಿದೆ.

ಸನಾತನ ಧರ್ಮ ಕುರಿತು ಫೆ.9ಕ್ಕೆ ವಿಚಾರ ಸಂಕರಣ

ಬೆಂಗಳೂರು: ಸನಾತನ ಟ್ರಸ್ಟ್ ವತಿಯಿಂದ ಫೆ.9ರಂದು ಜಯನಗರದ ಶ್ರೀ ಜಯರಾಮ ಸೇವಾ ಮಂಡಳಿಯಲ್ಲಿ 'ಸನಾತನ ಧರ್ಮ ಮತ್ತು ವರ್ತಮಾನ' ವಿಷಯ ಕುರಿತು ವಿಚಾರ ಸಂಕರಣವನ್ನು ಏರ್ಪಡಿಸಲಾಗಿದೆ.

ಕ್ಯಾನ್ವರ್ ಸಂಶೋಧನೆಗೆ ಆಕ್ಸಿಸ್ ಬ್ಯಾಂಕ್ ಮಹತ್ವದ ಘೋಷಣೆ

ಬೆಂಗಳೂರು: ಆಕ್ಸಿಸ್ ಬ್ಯಾಂಕ್ ದೇಶದಲ್ಲಿ ಕ್ಯಾನ್ವರ್ ಸಂಶೋಧನೆ ಮತ್ತು ರೋಗಿಗಳ ಹಿತಕಾರವನ್ನು ನಿಟ್ಟಿನಲ್ಲಿ ಮಹತ್ವದ ಘೋಷಣೆ ಹೊರಡಿಸಿದೆ.

ಹನುಮಂತರಾವ್ ನಿಧನ

ಬೆಂಗಳೂರು: ತೋಟಗಾರಿಕಾ ಇಲಾಖೆ ನಿವೃತ್ತ ಹಿರಿಯ ಸಹಾಯಕ ನಿರ್ದೇಶಕ ಡಿ.ಎಸ್. ಹನುಮಂತರಾವ್ (80) ಇತ್ತೀಚೆಗೆ ನಿಧನರಾದರು.

ನಮ್ಮ ಕ್ಷಿಣಿಕಗಳ ಸೇವೆಗೂ ಬಂತು ಕ್ಯೂಆರ್ ಕೋಡ್

ಬೆಂಗಳೂರು: 'ನಮ್ಮ ಕ್ಷಿಣಿಕ' ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ, ಅವುಗಳ ಸೇವೆ ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಬಿಂಬಿಸಿ ಮುಂದಾಗಿದೆ.



ಜನರಲ್ಲಿ ನಮ್ಮ ಕ್ಷಿಣಿಕಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಆರೋಗ್ಯ ಸೌಲಭ್ಯಗಳನ್ನು ಜನರಿಗೆ ತಲುಪಿಸುವುದು ಬಿಂಬಿಸಿ ಆರೋಗ್ಯ ವಿಭಾಗದ ಉದ್ದೇಶವಾಗಿದೆ.




ರಕ್ಷಣಾಪಡವಿ ಅಂಗವಾಗಿ ಮಹಾದೇವಪುರ ವಿಧಾನಸಭಾ ಕ್ಷೇತ್ರ ವರ್ತಮಾನದಲ್ಲಿ ತ್ರಿಭೂವನೀಶ್ವರ ಸಮೇತ ಶ್ರೀ ಚನ್ನರಾಯಸ್ವಾಮಿ ಬ್ರಹ್ಮರಥೇಶ್ವರ ಮಠದ ಮಠಪತಿಗಳಿಗೂ ಶಾಸಕ ಮಂಜುಳಾ ಅರವಿಂದ ಲಿಂಗಾವಳಿ, ಮಾಜಿ ಸಚಿವ ಅರವಿಂದ ಲಿಂಗಾವಳಿ ಭಾಗವಹಿಸಿದ್ದರು.

ಶಾಲೆ ಬಿಟ್ಟ ಮಕ್ಕಳ ಗುರುತಿಸಲು ನೋಡಲ್ ಅಧಿಕಾರಿಗಳ ನೇಮಕ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಶಾಲೆಗಳಿಂದ ಹೊರಗುಳಿದ ಮಕ್ಕಳನ್ನು ಮುಖ್ಯಮಂತ್ರಿಯ ತರುವ ಸಂಬಂಧವಾಗಿ ವಲಯ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

Table with 2 columns: ವಲಯ (Region) and ನೋಡಲ್ ಅಧಿಕಾರಿಗಳು (Nodal Officers). Rows include: ಪೂರ್ವ (ಪ್ರತಿಮುಖ್ಯ ಮಹದೇವಪುರ, ಬೊಮ್ಮನಹಳ್ಳಿ, ಯಲಹಂಕ), ದಕ್ಷಿಣ (ಮೊಹಮ್ಮದ್ ನಬೀನ್ ಮೋಹೀನ್), ಆರ್.ಆರ್.ನಗರ (ಡಾ.ಆರತಿ ಅನಂದ್), ದಾಸರಹಳ್ಳಿ (ಪ್ರೀತಮ್ ನಸಾಲಪುರ).

ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.



ಕೂಡಲೇ ಸರ್ವ ಕಾರ್ಯ ಕೈಗೊಳ್ಳಬೇಕಾಗಿರುವುದರಿಂದ ವಲಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಮಾತ್ರವಲ್ಲ, ಕಿರಿಯ ಆರೋಗ್ಯ ನಿರೀಕ್ಷಕರು, ವ್ಯಾಜ್ಯ ಘಟಕ ನಿರ್ವಹಣೆಯ ವಿಭಾಗ, ನೋಂದಾಯಿತ ಸ್ವಸಹಾಯ ಗುಂಪುಗಳ ಸೇವೆಯನ್ನು ಬಳಸಿಕೊಳ್ಳಬೇಕು.

ಪ್ರತಿ ವಾರ್ಡ್‌ಗೆ 10 ಜನ ಗಣಕದಾರರನ್ನು ಗುರುತಿಸಿ ಪ್ರತಿಯೊಬ್ಬರಿಂದ ನಿರೀಕ್ಷಿಸಿ 50 ಮನೆಗಳ ಸಮೀಕ್ಷೆ ಕೈಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು.

ಗುಂಪುಗಳ ಸೇವೆಯನ್ನು ಬಳಸಿಕೊಳ್ಳಬೇಕು. ಪ್ರತಿ ವಾರ್ಡ್‌ಗೆ 10 ಜನ ಗಣಕದಾರರನ್ನು ಗುರುತಿಸಿ ಪ್ರತಿಯೊಬ್ಬರಿಂದ ನಿರೀಕ್ಷಿಸಿ 50 ಮನೆಗಳ ಸಮೀಕ್ಷೆ ಕೈಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು.

ಎನ್‌ಸಿಸಿ ಮೂಲಮಂತ್ರ ಏಕತೆ-ಶಿಸ್ತು ಎನ್‌ಸಿಸಿ ಕಡೆಟ್‌ಗಳಿಗೆ ಅಭಿನಂದಿಸಿದ ರಾಜ್ಯಪಾಲರು

ಬೆಂಗಳೂರು: ರಾಜ್ಯದ ಕಡೆಟ್ ಕಾರ್ಪ್ (ಎನ್‌ಸಿಸಿ)ಯ ಧೈಯವಾಕ್ಯ ಏಕತೆ ಮತ್ತು ಶಿಸ್ತು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು.



ಎನ್‌ಸಿಸಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಕಡೆಟ್‌ಗಳಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿನಂದಿಸಿದರು.

ಗೋವಾಕ್ಕೆ ಭೇಟಿಯಾದ ಅಂಗವಾಗಿ ನವದೆಹಲಿಯಲ್ಲಿ ಆಯೋಜಿಸಲಾದ ಕರ್ತವ್ಯ ಪಥದಲ್ಲಿ ಪರೇಡ್ ಮತ್ತು ಇತರ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಎನ್‌ಸಿಸಿ ಕಡೆಟ್‌ಗಳನ್ನು ರಾಜ್ಯಪಾಲರು ಅಭಿನಂದಿಸಿ ಬಳಿಕ ಮಾತನಾಡಿದ ಅವರು, ಯಾವುದೇ ರಾಜ್ಯದ ಅಭಿವೃದ್ಧಿಗೆ ಯುವ ಶಕ್ತಿಯೇ ಅಧಾರ ಎಂದು ಸ್ವಾಮಿ ವಿವೇಕಾನಂದ ಅವರು ನಂಬಿದ್ದರು.

ಎಂದು ಹೇಳಿದರು. ಎನ್‌ಸಿಸಿ ಸಶಸ್ತ್ರ ಪಡೆಗಳನ್ನು ಸೇರಲು ಮತ್ತು ಪ್ರೇರೇಪಿಸುವ ಯುವ ಭಾರತೀಯರಿಗೆ ಅನುಕೂಲಕರವಾದ ಸಂಗತಿ. ದೇಶದ ಅನೇಕ ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಎನ್‌ಸಿಸಿಯ ವಿವಿಧ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಮತ್ತು ಶಿಸ್ತು ನೀಡಲಾಗುತ್ತದೆ.

ಕುವೆಂಪು ಸಾಹಿತ್ಯ ದರ್ಶನ ಯುವ ಪೀಳಿಗೆಗೆ ಆಶಾಕರಣ

ಬೆಂಗಳೂರು: ಸಾಮರಸ್ಯದ ಕೊರೆತೆ, ಸಂಕುಚಿತ ಮನೋಭಾವ, ತಾರತಮ್ಯಗಳಿಂದ ಸಮಾಜದ ಮೇಲೆ ಮತ್ತು ಯುವ ಮನುಷ್ಯಗಳಲ್ಲಿ ಬಿರುಕು ಮೂಡಿದ್ದು ಕುವೆಂಪು ಅಸರ ಸಾಹಿತ್ಯ ದರ್ಶನ, ವಿಶ್ವಮಾನವ ಸಂದೇಶ ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಪ್ರಸ್ತುತವಾಗಿದೆ ಎಂದು ಕುವೆಂಪು ಸಾಹಿತ್ಯ ದರ್ಶನ ಅಧ್ಯಕ್ಷರು ಹೇಳಿದರು.

ಕುವೆಂಪು ಅಸರ 'ಜಲಗಾರ' ಕೃತಿಯು ಇಡೀ ಸಾಹಿತ್ಯಕ್ಕೆ ಖೇಡಿತ ಎಂಬಂತಾಗಿದೆ. ಡಾ. ಅಂಬೇಡ್ಕರ್ ಸಂವಿಧಾನದಲ್ಲಿ ಮೂಲ ಆಶಯಗಳಿಗೆ ಕುವೆಂಪು ಸಾಹಿತ್ಯ ಮಾನಸಿಕ ಸಿದ್ಧತೆಯು ಅನುಕೂಲಕರವಾಗಿದೆ.

ಲೋಕಾಯುಕ್ತರ ಆಸ್ತಿ ಘೋಷಣೆಗೆ ಒತ್ತಾಯ ಕೆಆರ್‌ಎಸ್ ಕಾರ್ಯಕರ್ತರ ಸೆರೆ

ಬೆಂಗಳೂರು: ಲೋಕಾಯುಕ್ತರು ಹಾಗೂ ಉಪಲೋಕಾಯುಕ್ತರು ತಮ್ಮ ಆಸ್ತಿ ಘೋಷಣೆ ಮಾಡಬೇಕೆಂದು ಒತ್ತಾಯಿಸಿದ್ದ ಕೆಆರ್‌ಎಸ್ ಕಾರ್ಯಕರ್ತರನ್ನು ವಿಧಾನಸಭಾ ಠಾಣೆ ಸೆರೆಮನೆಯಲ್ಲಿ ಬಂಧಿಸಿದ್ದಾರೆ.

ಮಾತೃಭಾಷೆಯಲ್ಲಿ ಕನಿಷ್ಠ 5 ಸಾವಿರ ಪದಗಳ ಪರಿಚಯ ಅಗತ್ಯ ಚಿತ್ರನಿರ್ದೇಶಕನಿಗೆ ಬರವಣಿಗೆಯ ಸಿದ್ಧಿ ಮುಖ್ಯ: ಶೇಷಾದ್ರಿ ಅಭಿಮತ

ಬೆಂಗಳೂರು: ಚಲನಚಿತ್ರ ನಿರ್ದೇಶಕ ಅಗುವ ಹಂಪುಳ್ಳಿ ಅವರು ಬರವಣಿಗೆಯನ್ನು ಸಿದ್ಧಿಸಿಕೊಂಡರೆ ಬೇಕೆಂದು ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಹೇಳಿದರು.



ಬೆಂಗಳೂರು ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೊದಲೆಲ್ಲ ಸಿನಿಮಾ ಕ್ಷೇತ್ರಕ್ಕೆ ಪ್ರವೇಶ ಮಾಡಬೇಕಾದರೆ ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದವರ ಮುಂದಿರಬೇಕು.

ಇಂದಿನ ಮಾಧ್ಯಮ ಕ್ಷೇತ್ರ ಬಹಳಷ್ಟು ವಿಭಾಗವಾಗಿದೆ. 20 ವರ್ಷಗಳ ಹಿಂದೆ ಒಂದೇ ಟಿವಿ ಚಾನೆಲ್ ಒಂದರ ಪರಿಚಯ ಇದ್ದವು. ಆದರೆ ಇಂದು ಹತ್ತಾರು ಸುದ್ದಿ ವಾಹಿನಿಗಳು, ಪತ್ರಿಕೆಗಳು ಇವೆ.

ಸಂಯುಕ್ತ ಕರ್ನಾಟಕ ಕ್ಯೂಆರ್‌ಕೋಡ್ ಚಿತ್ರಣ ಚಟುವಟಿಕೆಗೆ ಸಂಚರಿಸಿ: Mobile: 992008429

ಪೇಜ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಪೊರೇಟ್ ಮತ್ತು ನೋಂದಾಯಿತ ಕಛೇರಿ: 7ನೇ ಮಹಡಿ, ಉಮಿಯ ಬಿಸಿನೆಸ್ ಬೀ-ಟವರ್-1, ಸಿ.ಸಿ.ಬಿ.ಸಿ.ಪಾಕ್, ವರ್ಹೋಲ ಹೋಟೆಲಿನಲ್ಲಿ, ಬೆಂಗಳೂರು-560103.

ಬಾಣಂತಿಯರ ಸಾವು ಖಂಡಿಸಿ ಪ್ರತಿಭಟನೆ ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಮೃತ್ಯುಪಟ್ಟಿಗಳನ್ನು ಕುರಿತು ಬಾಣಂತಿಯರ ಸಾವಿನ ಕುರಿತು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ (ಆರ್.ಪಿ.ಐ)ನಿಂದ ಪ್ರತಿಭಟನೆ ನಡೆಸಿತ್ತು.